



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಶನಿವಾರ, ೨೯, ಜೂನ್, ೨೦೨೪(ಆಷಾಢ, ೦೮, ಶಕವರ್ಷ, ೧೯೪೬) BENGALURU, SATURDAY, 29, JUNE, 2024(ASHADHA, 08, SHAKAVARSHA, 1946)	ಸಂ. ೩೧೪ No. 314
-----------------------	---	--------------------

ನಗರಾಭಿವೃದ್ಧಿ ಇಲಾಖೆ

ಅಧಿಸೂಚನೆ

ಸಂಖ್ಯೆ : ನಅಇ 151 ಪಿಆರ್‌ಜೆ 2023, ಬೆಂಗಳೂರು, ದಿನಾಂಕ: 29-06-2024

ಹುಬ್ಬಳ್ಳಿ-ಧಾರವಾಡ ಬಸ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ ಕಂಪನಿ ಲಿಮಿಟೆಡ್ (HDBRTSco.) ಸಂಸ್ಥೆಯು, ಕಂಪನಿಗಳ ಕಾಯಿದೆಯಡಿಯಲ್ಲಿ ರಚಿಸಲಾದ ಒಂದು ವಿಶೇಷ ಉದ್ದೇಶದ ವಾಹನವಾಗಿದೆ (SPV) ಹಾಗೂ ನಗರ ಭೂ ಸಾರಿಗೆ ನಿರ್ದೇಶನಾಲಯದಿಂದ ನಿರ್ವಹಿಸಲ್ಪಡುತ್ತದೆ.

HDBRTS ಕಂಪನಿಯು, ಹೊಸೂರು, ಹುಬ್ಬಳ್ಳಿಯಿಂದ ಪ್ರಾರಂಭಗೊಂಡು ಜುಬಿಲಿ ಸರ್ಕಲ್, ಧಾರವಾಡ ಇಲ್ಲಿಯವರೆಗೆ ಒಟ್ಟು 18.84 ಕಿಮೀ ಉದ್ದಕ್ಕೆ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ನಡುವೆ ಮೀಸಲಾದ BRTS ಕಾರಿಡಾರ್ ಅನ್ನು ನಿರ್ಮಿಸಿದ್ದು, ಅದರ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿರುತ್ತದೆ.

ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಒಟ್ಟು 28 ಜಂಕ್ಷನ್‌ಗಳಿದ್ದು, ಸಂಪೂರ್ಣ BRTS ಕಾರಿಡಾರ್ ಜಾಹಿರಾತು ಪ್ರದರ್ಶನಕ್ಕೆ ಹಾಗೂ ಬಸ್ ಸ್ಟೇಷನ್‌ಗಳಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಹೆಚ್ಚಿನ ಸಂಭಾವ್ಯಗಳಿದ್ದು ಕಂಪನಿಗೆ ಹೆಚ್ಚಿನ ಆದಾಯ ಉತ್ಪಾದನೆಯ ಕಾರ್ಯಸಾಧ್ಯ ಮೂಲವಾಗಿದೆ.

ಅದರಂತೆ, HDBRTS ಕಂಪನಿಯು ಹುಬ್ಬಳ್ಳಿ-ಧಾರವಾಡ BRTS ಕಾರಿಡಾರ್‌ನಲ್ಲಿ ಅಕ್ರಮ ಜಾಹಿರಾತುಗಳನ್ನು ನಿಯಂತ್ರಿಸುವ ಸಲುವಾಗಿ ಹಾಗೂ ನಿಯಂತ್ರಿತ ಜಾಹಿರಾತುಗಳಿಂದ ನಿಶ್ಚಿತ ಆದಾಯವನ್ನು ಹೊಂದುವ ಸಲುವಾಗಿ ಕರಡು ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್. ಜಾಹಿರಾತು ನೀತಿಯನ್ನು (HDBRTS Advertisement Policy) ಸಿದ್ಧಪಡಿಸಿದ್ದು (ಪ್ರತಿ ಲಗತ್ತಿಸಿದೆ) ಬಾಧಿತ ವ್ಯಕ್ತಿಗಳಿಂದ ಸಲಹೆ-ಆಕ್ಷೇಪಣೆಗಳನ್ನು ಆಹ್ವಾನಿಸುವ ಸಲುವಾಗಿ ಈ ಮೂಲಕ ಅಧಿಸೂಚಿಸಲಾಗಿರುತ್ತದೆ. ಸದರಿ ಜಾಹಿರಾತು ನೀತಿ ಕುರಿತಂತೆ ಯಾವುದೇ ಸಲಹೆ-ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಅವುಗಳನ್ನು ಅಪರ ಮುಖ್ಯ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ, ವಿಕಾಸಸೌಧ, ಬೆಂಗಳೂರು-01 ಇವರ ವಿಳಾಸಕ್ಕೆ ಅಧಿಸೂಚನೆ ಪ್ರಕಟಗೊಂಡ ದಿನಾಂಕದಿಂದ 15 ದಿನದೊಳಗಾಗಿ ಸಲ್ಲಿಸತಕ್ಕದ್ದು.

(ರಾಜು ಪಿ.)

ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ಧಿ ಇಲಾಖೆ. (ಯೋಜನೆ).

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು

(೧)